

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಕಳ್ಳನ್ನೊಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಕಳ್ವನ್ನೊಲ್ ॥

ತಿರುವಾಲಿ - 3

‡ಕಳ್ವನ್ನೊಲ್ ಯಾನ್ ಅಱಿಯೇನ್ \* ಕರಿಯಾನ್ ಒರು ಕಾಳೈ ವಂದು \*  
ವಳ್ಳಿ ಮರುಂಗುಲ್ ಎಂದನ್ \* ಮಡ ಮಾನಿನೈ ಪ್ಪೋದವೆನ್ನು \*  
ವೆಳ್ಳಿ ವಳ್ಳೈ ಕ್ಕೈ ಪ್ಪಱ್ಱ \* ಪ್ಪೆಱ್ಱ ತಾಯರೈ ವಿಟ್ಟಗನ್ನು \*  
ಅಳ್ಳಲಂ ಪೂಂಗಱಿನಿ \* ಅಣಿಯಾಲಿ ಪುಗುವರ್ ಕೊಲೋ! (೧)

ಪಂಡಿವನ್ ಆಯನ್ ನಂಗಾಯ್ ! \* ಪಡಿಱನ್ ಪುಗುಂದು \* ಎನ್ ಮಗಳ್ ತನ್  
ತೊಂಡೈಯಂಜೆಂಗನಿವಾಯ್ \* ನುಗರ್ಂದಾನೈ ಉಗಂದು \* ಅವನ್ ಪಿನ್  
ಕೆಂಡೈಯೋನ್ ಕಣ್ ಮಿಳಿರ \* ಕ್ಕಿಳಿ ಪೋಲ್ ಮಿಱಱ್ಱಿ ನಡಂದು \*  
ವಂಡಮರ್ ಕಾನಲ್ ಮಲ್ಲುಂ \* ವಯಲ್ ಆಲಿ ಪುಗುವರ್ ಕೊಲೋ (೨)

ಅಂಜುವನ್ ವೆಂಜೊಲ್ ನಂಗಾಯ್ ! \* ಅರಕ್ಕರ್ ಕುಲ ಪ್ಪಾವೈ ತನ್ನೈ \*  
ವೆಂಜಿನ ಮೂಕ್ಕರಿಂದ \* ವಿಱಲೋನ್ ತಿಱಂ ಕೇಟ್ಟಿಲ್ ಮೆಯೈ \*  
ಪಂಜಿಯ ಮೆಲ್ಲಡಿ \* ಎಂ ಪಣೈ ತ್ತೋಳಿ ಪರಕ್ಕಳಿಂದು \*  
ವಂಜಿಯನ್ ತಣ್ ಪಣೈ ಶೂಟ್ \* ವಯಲ್ ಆಲಿ ಪುಗುವರ್ ಕೊಲೋ (೩)

ಏದವನ್ ತೊಲ್ ಪಿಱಪ್ಪು \* ಇಳ್ಳೈಯವನ್ ವಳ್ಳೈ ಊದಿ \* ಮನ್ನರ್  
ತೂದುವನ್ ಆಯವನ್ ಊರ್ \* ಶೋಲುವೀರ್ಗಳ್ ! ಶೋಲೀರ್ ಅಱಿಯೇನ್ \*  
ಮಾದವನ್ ತನ್ ತುಣೈಯಾ ನಡಂದಾಳ್ \* ತಡಂ ಶೂಟ್ ಪುಱವಿಲ್ \*  
ಪೋದು ವಂಡಾಡು ಶೆಮ್ಮಲ್ \* ಪುನಲ್ ಆಲಿ ಪುಗುವರ್ ಕೊಲೋ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱಿ and ನ್ಱ್ಱ as ತ್ತ and ನ್ನ, respectively.

ತಾಯ್ ಎನ್ನೈ ಎನ್ನಿರಂಗಾಳ್ \* ತಡ್ ತೋಳಿ ತನಕ್ಕಮೈಂದ  
 ಮಾಯನ್ನೈ \* ಮಾದವನ್ನೈ ಮದಿತ್ತು \* ಎನ್ನೈ ಅಗನ್ನ ಇವಳ್ \*  
 ವೇಯ್ ಅನ ತೋಳ್ ವಿಶಿಱ್ \* ಪ್ಪೆಡೈ ಅನ್ನಂ ಎನ ನಡಂದು \*  
 ಪೋಯಿನ ಪೂಂಗೊಡಿಯಾಳ್ \* ಪುನಲ್ ಆಲಿ ಪುಗುವರ್ ಕೊಲೋ (೫)

‡ಎನ್ ತುಣೈ ಎನ್ನೆಡುತ್ತೇಱ್ಕು \* ಇಱೈಯೇನುಂ ಇರಂಗಿಱ್ಱಿಲಳ್ \*  
 ತನ್ ತುಣೈಯಾಯ ಎಂದನ್ \* ತನಿವೈಕ್ಕುಂ ಇರಂಗಿಱ್ಱಿಲಳ್ \*  
 ವನ್ ತುಣೈ ವಾನವರ್ಕ್ಕಾಯ್ \* ವರಂ ಶೆಱ್ಱಿರಂಗತ್ತುಱೈಯುಂ \*  
 ಇನ್ ತುಣೈವನ್ನೊಡುಂ ಪೋಯ್ \* ಎಱಿಲ್ ಆಲಿ ಪುಗುವರ್ ಕೊಲೋ (೬)

ಅನ್ನೈಯುಂ ಅತ್ತನುಂ ಎನ್ನು \* ಅಡಿಯೋಮುಕ್ಕಿರಂಗಿಱ್ಱಿಲಳ್ \*  
 ಪಿನ್ನೈ ತನ್ ಕಾದಲ್ ತನ್ \* ಪೆರ್ನ್ ತೋಳ್ ನಲಂ ಪೇಣನಳಾಲ್ \*  
 ಮಿನ್ನೈಯುಂ ವಂಜಿಯೈಯುಂ \* ವೆನ್ನಿಲಂಗುಂ ಇಡೈಯಾಳ್ ನಡಂದು \*  
 ಪುನ್ನೈಯುಂ ಅನ್ನಮುಂ ಶೂಱ್ \* ಪುನಲ್ ಆಲಿ ಪುಗುವರ್ ಕೊಲೋ! (೭)

ಮುಱ್ಱಿಲುಂ ಪೈಂಗಿಳಿಯುಂ \* ಪಂದುಂ ಊಶಲುಂ ಪೇಶುಗಿನ್ನ \*  
 ಶಿಱ್ಱಿಲ್ ಮೇ ಪೂವೈಯುಂ ವಿಟ್ಟಗನ್ನ \* ಶೆಱುಂಗೋದೈ ತನ್ನೈ \*  
 ಪೆಱ್ಱಿಲೇನ್ ಮುಱ್ಱಿಱೈಯೈ \* ಪ್ಪಿಱ್ಱಿಲಿ ಪಿನ್ನೇ ನಡಂದು \*  
 ಮುಱ್ಱಿಲ್ಲಾಂ ಕೈದೊಱಿ ಪ್ಪೋಯ್ \* ವಯಲ್ ಆಲಿ ಪುಗುವರ್ ಕೊಲೋ (೮)

ಕಾವಿಯಂ ಕಣ್ಣಿ ಎಣ್ಣಿಲ್ \* ಕಡಿ ಮಾ ಮಲರ್ ಪ್ಪಾವೈ ಒಪ್ಪಾಳ್ \*  
 ಪಾವಿಯೇನ್ ಪೆಱ್ಱಿಮೈಯಾಲ್ \* ಪಣೈ ತೋಳಿ ಪರಕ್ಕಳಿಂದು \*  
 ತೂವಿ ಶೇರ್ ಅನ್ನಂ ಅನ್ನ ನಡೈಯಾಳ್ \* ನೆಡುಮಾಲೊಡುಂ ಪೋಯ್ \*  
 ವಾವಿಯನ್ ತಣ್ ಪಣೈ ಶೂಱ್ \* ವಯಲ್ ಆಲಿ ಪುಗುವರ್ ಕೊಲೋ (೯)

‡ತಾಯ್ ಮನಂ ನಿನ್ನಿರಂಗ \* ತ್ತನಿಯೇ ನೆಡುಮಾಲ್ ತುಣೈಯಾ \*  
 ಪೋಯಿನ ಪೂಂಗೊಡಿಯಾಳ್ \* ಪುನಲ್ ಆಲಿ ಪುಗುವರ್ ಎನ್ನು \*  
 ಕಾಯ್ ಶಿನ ವೇಲ್ ಕಲಿಯನ್ \* ಒಲಿಶೆಯ್ ತಮಿಱ್ ಮಾಲೈ ಪತ್ತುಂ \*  
 ಮೇವಿಯ ನೆಂಜುಡೈಯಾರ್ \* ತಂಜಂ ಆವದು ವಿಣ್ಣುಲಗೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||